

|| ಶ್ರೀಶತ್ಯಜ್ಞಾನಗುರುಸ್ತುತಿಸಂಗ್ರಹಃ ||




ಕನ್ನಡ ಅನುವಾದ

ವಾದಿರಾಜಾಚಾರ್ಯ ಕರಣಮ್

ಪ್ರಕಾಶನ

ವಿಶ್ವಮಧ್ವಮಹಾಪರಿಷತ್, ಉತ್ತರಾದಿಮಠ, ಬೆಂಗಳೂರು.

ಶ್ರೀಸತ್ಯಜ್ಞಾನತೀರ್ಥರು ರಾಜಮಹೇಂದ್ರಪುರ



ಸತ್ಯಧೀರಕರಾಬ್ಜೋತ್ಪನ್ನಜ್ಞಾನವೈರಾಗ್ಯಸಾಗರಃ |

ಸತ್ಯಜ್ಞಾನಾಖ್ಯತರಣಿಃ ಭಾಸತಾಂ ನೋ ಹೃದಂಬರೇ ||

॥ ಅಥ ಶ್ರೀಸತ್ಯಜ್ಞಾನಸ್ತುತಿಸಂಗ್ರಹಃ ॥

ಸತ್ಯಧೀರಕರಾಬ್ಜೋತ್ಥಜ್ಞಾನವೈರಾಗ್ಯಸಾಗರಃ ।

ಸತ್ಯಜ್ಞಾನಾಖ್ಯತರಣಿಃ ಭಾಸತಾಂ ನೋ ಹೃದಂಬರೇ ॥

ಶ್ರೀಸತ್ಯಜ್ಞಾನತೀರ್ಥಾರ್ಯಗುರೂರಾಜಮಹಂ ಭಜೇ ।

ಜ್ಞಾನವೈರಾಗ್ಯಭಕ್ತಿಯಾದಿಕಲ್ಯಾಣಗುಣಸಾಗರಮ್ ॥೨॥

ನಾಭೂತ್ಸೌಧರಸಂ ಪಿಬನ್ನಪಿ ಸದಾ ಮತ್ತೋ ಮನಾಙ್ ಲೋಕವತ್

ಶ್ರೀಶಾರಾಧನತತ್ಪರಃ ಸುವಿರತಃ ಸಂಸ್ತೂಯಮಾನೋ ಬುದ್ಧಿಃ ।

ಧತ್ತೇ ದಂಡಮಥಾಪಿ ಶಾಂತಿವಿಭವಾ ರಕ್ತೋಽಪಿ ಶುಭ್ರೋ ಜನೇ

ಸತ್ಯಜ್ಞಾನಮುನೀಶ್ವರೋ ವಿಜಯತಾಂ ಜ್ಞಾನಾಯ ತಾನ್ ಪ್ರಾರ್ಥಯೇ ॥೩॥

छात्रवृन्दलसद्राजमहेन्द्रपुरवासिनः ।

सत्यज्ञानमुनीन् वन्दे ज्ञानवैराग्यसागरान् ॥

ತಾರುಣ್ಯೇಽಭಿನವೇಽರ್ಭಕೇ ಚ ತನಯೇ ವಶ್ಯೇ ಕಱ್ಕತ್ರೇ ಶುಚೌ

ಸತ್ಯಾಂ ಸಂಪದಿ ಯೋಽವಧ್ಯುಯ ನಿಖಿಲಂ ಭಜೇಽಂತಿಮಂ ಹ್ಯಾಶ್ರಮಮ್ ।

ತಂ ವಂದೇ ಮುನಿವೃಂದಮಾನ್ಯಚರಿತಂ ವೈರಾಗ್ಯರತ್ನಾಕರಮ್

ಸತ್ಯಜ್ಞಾನಗುರುಂ ನಮದ್ಭಯಹರಂ ಶೌಣ್ಡಂ ಸುಧಾಪಾಠನೇ ॥೪॥

हृदि हरिपदधारी मायिराद्धान्तवैरी

पवनसमयशास्त्राम्भोधिपाथोविहारी ।

सुजनहृदयहारी दण्डकौपीनधारी

विलसति यतिराजो नेत्रसन्तोषकारी ॥६॥

सद्धीरतीर्थजलधेरुद्धूतो ज्ञानचन्द्रमाः ।

निहत्याज्ञानतिमिरं प्रकाशाय भवेन्मम ॥७॥

शान्तिक्षान्तिसरस्वन्तं ज्ञानभास्वन्तमादरात् ।
श्रीसत्यज्ञानतीर्थाख्यं वन्दे वैराग्यसागरम् ॥८॥

कृष्णवेंकटसन्दर्शी दृष्टकूर्मो स्ववासतः ।
सदा राजमहेन्द्राख्ये गोदायाः पुष्करार्थदः ॥

ज्ञानभक्तिविरक्त्यादेरालयो विदुषां वरः ।
ध्यानतीर्थसुपूज्योऽसौ भक्ताभीष्टफलप्रदः ॥९०॥

॥ इति श्रीसत्यज्ञानस्तुतिसंग्रहः ॥

॥ अथ श्रीसत्यात्मतीर्थविरचिता श्रीसत्यज्ञानतीर्थस्तुतिः ॥

ज्ञानसम्पूर्णवाराशिं भक्तिपूरितमानसम् ।
वैराग्यपूतमनसं सत्यज्ञानमहं भजे ॥१॥

शलाकारीतिमाश्रित्य सुधां पद्मावतीस्थले ।
प्रोक्तवन्तं विद्वदग्रे सत्यज्ञानमहं भजे ॥२॥

सदा मारुतसच्छास्त्रपाठप्रवचने रतम् ।
विद्वन्निर्माणकर्तारं सत्यज्ञानमहं भजे ॥३॥

मूलरामं महाभक्त्या पूजयन्तं सविस्तरम् ।
नित्यं सहस्रनामाद्यैः सत्यज्ञानमहं भजे ॥४॥

वेङ्कटेशो यस्य कृते तिलकं न व्यदीधरत् ।
काष्णो न रथ आचालीत् सत्यज्ञानमहं भजे ॥५॥

बह्वाशित्वसमर्थोऽपि लघ्वाशी नियतं च यः ।
गोमयागतभोक्तारं सत्यज्ञानमहं भजे ॥६॥

ದೇಹಾಪತ್ಯಕಲತ್ರಾದಿಷ್ವಸಕ್ತಂ ಬ್ರಹ್ಮನಿಷ್ಠಯಾ ।
ನಿತ್ಯಾನಿತ್ಯವಿವೇಕೇನ ಸತ್ಯಜ್ಞಾನಮಹಂ ಭಜೇ ॥೭॥

ಪ್ರಾಣಸಂಸ್ಥಾಪಕಂ ಪದ್ಮನಾಭಾದಿಗುರುಸನ್ನಿಧೌ ।
ರಾಣಮಹೇಂದ್ರಪುರಾವಾಸಂ ಸತ್ಯಜ್ಞಾನಮಹಂ ಭಜೇ ॥೮॥

ಸತ್ಯಧೀರಕರಾಜ್ಜೋತ್ಸಂ ಸತ್ಯಧ್ಯಾನೋಪದೇಶಕಮ್ ।
ಸತ್ಯಧ್ಯಾನರತಂ ನಿತ್ಯಂ ಸತ್ಯಜ್ಞಾನಮಹಂ ಭಜೇ ॥೯॥

ಯಲಗುರೇ ಕೋರವಾರೆ ಪ್ರಾಣಾನುಗ್ರಹಭಾಜನಮ್ ।
ರಙ್ಗಾನೃಸಿಂಹಸದ್ಭಕ್ತಂ ಸತ್ಯಜ್ಞಾನಮಹಂ ಭಜೇ ॥೧೦॥

ಸತ್ಯಾತ್ಮಭಿಕ್ಷುರಚಿತಂ ಸತ್ಯಜ್ಞಾನಪ್ರಕಾಶಕಮ್ ।
ಭಕ್ತಿಯಾ ಪಠನ್ ಜ್ಞಾನಭಕ್ತಿವಿರಕ್ತಿಃ ಪ್ರಾಪ್ನುಯಾದ್ ಧೃವಮ್ ॥೧೧॥

॥ ಇತಿ ಶ್ರೀಸತ್ಯಾತ್ಮತೀರ್ಥವಿರಚಿತಾ ಶ್ರೀಸತ್ಯಜ್ಞಾನತೀರ್ಥಸ್ತುತಿಃ ॥

|| ಅಥ ಶ್ರೀಸತ್ಯಜ್ಞಾನಸ್ತುತಿಸಂಗ್ರಹಃ ||

ಸತ್ಯಧೀರಕರಾಬ್ಜೋತ್ಕೃಷ್ಟಜ್ಞಾನವೈರಾಗ್ಯಸಾಗರಃ |
ಸತ್ಯಜ್ಞಾನಾಖ್ಯತರಣಿಃ ಭಾಸತಾಂ ನೋ ಹೃದಂಬರೇ ||

ಶ್ರೀಸತ್ಯಜ್ಞಾನತೀರ್ಥಾರ್ಯಗುರುರಾಜಮಹಂ ಭಜೇ |
ಜ್ಞಾನವೈರಾಗ್ಯಭಕ್ತ್ಯಾದಿಕಲ್ಯಾಣಗುಣಸಾಗರಮ್ ||2||

ನಾಭೂತ್ಸೋಧರಸಂ ಪಿಬನ್ನಪಿ ಸದಾ
ಮತ್ತೋ ಮನಾಜ್ ಲೋಕವತ್
ಶ್ರೀಶಾರಾಧನತತ್ಪರಃ ಸುವಿರತಃ
ಸಂಸ್ತೂಯಮಾನೋ ಬುದ್ಧೈಃ |
ಧತ್ತೇ ದಂಡಮಥಾಽಪಿ ಶಾಂತಿವಿಭವಾ
ರಕ್ತೋಽಪಿ ಶುಭ್ರೋ ಜನೇ
ಸತ್ಯಜ್ಞಾನಮುನೀಶ್ವರೋ ವಿಜಯತಾಂ
ಜ್ಞಾನಾಯ ತಾನ್ ಪ್ರಾರ್ಥಯೇ ||3||

ಛಾತ್ರವೃಂದಲಸದ್ರಾಜಮಹೇಂದ್ರಪುರವಾಸಿನಃ |
ಸತ್ಯಜ್ಞಾನಮುನೀನ್ ವಂದೇ ಜ್ಞಾನವೈರಾಗ್ಯಸಾಗರಾನ್ ||4||

ತಾರುಣ್ಯೇಽಭಿನವೇಽರ್ಭಕೇ ಚ
ತನಯೇ ವಶ್ಯೇ ಕಳತ್ರೇ ಶುಚೌ
ಸತ್ಯಾಂ ಸಂಪದಿ ಯೋಽವಧೂಯ
ನಿಖಿಲಂ ಭೇಜೇಽಂತಿಮಂ ಹ್ಯಾಶ್ರಮಮ್ |
ತಂ ವಂದೇ ಮುನಿವೃಂದಮಾನ್ಯ-
ಚರಿತಂ ವೈರಾಗ್ಯರತ್ನಾಕರಮ್
ಸತ್ಯಜ್ಞಾನಗುರುಂ ನಮದ್ಭಯಹರಂ

ಶ್ರೀಸತ್ಯಜ್ಞಾನಗುರುಸ್ತುತಿಃ

ಶೌಂಡಂ ಸುಧಾಪಾಠನೇ ||5||

ಹೃದಿ ಹರಿಪದಧಾರೀ ಮಾಯಿರಾದ್ಧಾತವೈರೀ
ಪವನಸಮಯಶಾಸ್ತ್ರಾಭೋಧಿಪಾಥೋವಿಹಾರೀ |
ಸುಜನಹೃದಯಹಾರೀ ದಂಡಕೌಪೀನಧಾರೀ
ವಿಲಸತಿ ಯತಿರಾಚೋ ನೇತ್ರಸಂತೋಷಕಾರೀ ||6||

ಸದ್ಧೀರತೀರ್ಥಜಲಧೇರುದ್ಭೂತೋ ಜ್ಞಾನಚಂದ್ರಮಾಃ |
ನಿಹತ್ಯಾಜ್ಞಾನತಿಮಿರಂ ಪ್ರಕಾಶಾಯ ಭವೇನ್ಮಮ ||7||

ಶಾಂತಿಕಾಂತಿಸರಸ್ವತಂ ಜ್ಞಾನಭಾಸ್ವತಮಾದರಾತ್ |
ಶ್ರೀಸತ್ಯಜ್ಞಾನತೀರ್ಥಾಖ್ಯಂ ವಂದೇ ವೈರಾಗ್ಯಸಾಗರಮ್ ||8||

ಕೃಷ್ಣವೇಂಕಟಸಂದರ್ಶೀ ದೃಷ್ಟಕೂರ್ಮೋ ಸ್ವವಾಸತಃ |
ಸದಾ ರಾಜಮಹೇಂದ್ರಾಖ್ಯೇ ಗೋದಾಯಾಃ ಪುಷ್ಕರಾರ್ಥದಃ ||

ಜ್ಞಾನಭಕ್ತಿವಿರಕ್ತ್ಯಾದೇರಾಲಯೋ ವಿದುಷಾಂ ವರಃ |
ಧ್ಯಾನತೀರ್ಥಸುಪೂಜ್ಯೋಽಸೌ ಭಕ್ತಾಭೀಷ್ಟಫಲಪ್ರದಃ ||

|| ಇತಿ ಶ್ರೀಸತ್ಯಜ್ಞಾನಸ್ತುತಿಸಂಗ್ರಹಃ ||

॥ ಅಥ ಶ್ರೀಸತ್ಯಾತ್ಮತೀರ್ಥವಿರಚಿತಾ ಶ್ರೀಸತ್ಯಜ್ಞಾನತೀರ್ಥಸ್ತುತಿಃ ॥

ಜ್ಞಾನಸಂಪೂರ್ಣವಾರಾಶಿಂ ಭಕ್ತಿಪೂರಿತಮಾನಸಮ್ |
ವೈರಾಗ್ಯಪೂತಮನಸಂ ಸತ್ಯಜ್ಞಾನಮಹಂ ಭಜೇ ||1||

ಶಲಾಕಾರೀತಿಮಾಶ್ರಿತ್ಯ ಸುಧಾಂ ಪದ್ಮಾವತೀಸ್ಥಲೇ |
ಪ್ರೋಕ್ತವಂತಂ ವಿದ್ವದಗ್ರೇ ಸತ್ಯಜ್ಞಾನಮಹಂ ಭಜೇ ||2||

ಸದಾ ಮಾರುತಸಚ್ಚಾಸ್ತ್ರಪಾರಪ್ರವಚನೇ ರತಮ್ |
ವಿದ್ವನ್ನಿರ್ಮಾಣಕರ್ತಾರಂ ಸತ್ಯಜ್ಞಾನಮಹಂ ಭಜೇ ||3||

ಮೂಲರಾಮಂ ಮಹಾಭಕ್ತ್ಯಾ ಪೂಜಯಂತಂ ಸವಿಸ್ತರಮ್ |
ನಿತ್ಯಂ ಸಹಸ್ರನಾಮಾದ್ಯೈಃ ಸತ್ಯಜ್ಞಾನಮಹಂ ಭಜೇ ||4||

ವೇಂಕಟೇಶೋ ಯಸ್ಯ ಕೃತೇ ತಿಲಕಂ ನ ವ್ಯದೀಧರತ್ |
ಕಾರ್ಷ್ಣೋ ನ ರಥ ಆಚಾಲೀತ್ ಸತ್ಯಜ್ಞಾನಮಹಂ ಭಜೇ ||5||

ಬಹ್ವಾಶ್ರಿತಸ್ವಮರ್ಥೋಽಪಿ ಲಘ್ವಾಶ್ರೀ ನಿಯತಂ ಚ ಯಃ |
ಗೋಮಯಾಗತಭೋಕ್ತಾರಂ ಸತ್ಯಜ್ಞಾನಮಹಂ ಭಜೇ ||6||

ದೇಹಾಪತ್ಯಕಲತ್ರಾದಿಷ್ವಸಕ್ತಂ ಬ್ರಹ್ಮನಿಷ್ಠಯಾ |
ನಿತ್ಯಾನಿತ್ಯವಿವೇಕೇನ ಸತ್ಯಜ್ಞಾನಮಹಂ ಭಜೇ ||7||

ಪ್ರಾಣಸಂಸ್ಥಾಪಕಂ ಪದ್ಮನಾಭಾದಿಗುರುಸನ್ನಿಧೌ |
ರಾಣ್ಮಹೇಂದ್ರಪುರಾವಾಸಂ ಸತ್ಯಜ್ಞಾನಮಹಂ ಭಜೇ ||8||

ಸತ್ಯಧೀರಕರಾಬ್ಜೋತ್ಥಂ ಸತ್ಯಧ್ಯಾನೋಪದೇಶಕಮ್ |
ಸತ್ಯಧ್ಯಾನರತಂ ನಿತ್ಯಂ ಸತ್ಯಜ್ಞಾನಮಹಂ ಭಜೇ ||9||

ಶ್ರೀಸತ್ಯಜ್ಞಾನಗುರುಸ್ತುತಿಃ

ಯಲಗೂರೇ ಕೋರವಾರೇ ಪ್ರಾಣಾನುಗ್ರಹಭಾಜನಮ್ |
ರಂಗಾನ್ಯಸಿಂಹಸದ್ಭಕ್ತಂ ಸತ್ಯಜ್ಞಾನಮಹಂ ಭಜೇ ||10||

ಸತ್ಯಾತ್ಮಭಿಕ್ಷುರಚಿತಂ ಸತ್ಯಜ್ಞಾನಪ್ರಕಾಶಕಮ್ |
ಭಕ್ತ್ಯಾ ಪಠನ್ ಜ್ಞಾನಭಕ್ತಿವಿರಕ್ತೀಃ ಪ್ರಾಪ್ನುಯಾದ್ ಧೃವಮ್ ||11||

|| ಇತಿ ಶ್ರೀಸತ್ಯಾತ್ಮತೀರ್ಥವಿರಚಿತಾ
ಶ್ರೀಸತ್ಯಜ್ಞಾನತೀರ್ಥಸ್ತುತಿಃ ||

॥ అథ శ్రీసత్యజ్ఞానస్తుతిసంగ్రహః ॥

సత్యధీరకరాబ్జోత్థజ్ఞానవైరాగ్యసాగరః ।

సత్యజ్ఞానాఖ్యతరణిః భాసతాం నో హృదంబరే ॥

శ్రీసత్యజ్ఞానతీర్థార్యగురురాజమహం భజే ।

జ్ఞానవైరాగ్యభక్త్యాదికల్యాణగుణసాగరమ్ ॥2॥

నాభూత్సౌధరసం పిబన్నపి సదా

మత్తో మనాఙ్ లోకవత్

శ్రీశారాధనతత్పరో సువిరతః1

సంస్తూయమానో బుధైః ।

ధత్తే దండమథాఽపి శాంతివిభవా

రక్తోఽపి శుభ్రో జనే

సత్యజ్ఞానమునీశ్వరో విజయతాం

జ్ఞానాయ తాన్ ప్రార్థయే ॥3॥

ఛాత్రవృందలసద్రాజమహేంద్రపురవాసినః ।

సత్యజ్ఞానమునీన్ వందే జ్ఞానవైరాగ్యసాగరాన్ ॥

తారుణ్యేఽభినవేఽర్చకే చ

తనయే వశ్యే కళత్రే శుచౌ

సత్యాం సంపది యోఽవధూయ

నిఖిలం భేజేఽంతిమం హ్యశ్రమమ్ ।

శ్రీసత్యజ్ఞానగురుస్తుతిః

తం వందే మునివృందమాన్య-

చరితం వైరాగ్యరత్నాకరమ్

సత్యజ్ఞానగురుం నమద్భయహరం

శౌండం సుధాపాఠనే ||5||

హృది హరిపదధారీ మాయిరాద్ధాంతవైరీ

పవనసమయశాస్త్రాంభోధిపాథోవిహారీ ।

సుజనహృదయహారీ దండకౌపీనధారీ

విలసతి యతిరాజో నేత్రసంతోషకారీ ||6||

సద్ధీరతీర్థజలధేరుద్భూతో జ్ఞానచంద్రమాః ।

నిహత్యాజ్ఞానతిమిరం ప్రకాశాయ భవేన్మమ ||7||

శాంతిక్షాంతినరస్వంతం జ్ఞానభాస్వంతమాదరాత్ ।

శ్రీసత్యజ్ఞానతీర్థాఖ్యం వందే వైరాగ్యసాగరమ్ ||8||

కృష్ణవేంకటసందర్శ్య దృష్టకూర్మో స్వవాసతః ।

సదా రాజమహేంద్రాఖ్యే గోదాయాః పుష్కరార్థదః ||

జ్ఞానభక్తివిరక్త్యాదేరాలయో విదుషౌం వరః ।

ధ్యానతీర్థసుపూజ్యోఽసౌ భక్తాభీష్టఫలప్రదః ||10||

|| ఇతి శ్రీసత్యజ్ఞానస్తుతిసంగ్రహః ||

॥ అథ శ్రీసత్యాత్మతీర్థవిరచితా

శ్రీసత్యజ్ఞానతీర్థస్తుతిః ॥

జ్ఞానసంపూర్ణవారాశిం భక్తిపూరితమానసమ్ ।

వైరాగ్యపూతమనసం సత్యజ్ఞానమహం భజే ॥1॥

శలాకారీతిమాశ్రిత్య సుధాం పద్మావతీస్థలే ।

ప్రోక్తవంతం విద్వదగ్రే సత్యజ్ఞానమహం భజే ॥2॥

సదా మారుతసచ్ఛాస్త్రపారశ్రవచనే రతమ్ ।

విద్విన్నిర్మాణకర్తారం సత్యజ్ఞానమహం భజే ॥3॥

మూలరామం మహాభక్త్యా పూజయంతం సవిస్తరమ్ ।

నిత్యం సహస్రనామాద్యైః సత్యజ్ఞానమహం భజే ॥4॥

వేంకటేశో యస్య కృతే తిలకం న వ్యదీధరత్ ।

కార్ణో న రథ ఆచాలీత్ సత్యజ్ఞానమహం భజే ॥5॥

బహ్వశిత్వసమర్థోఽపి లఘ్వాశీ నియతం చ యః ।

గోమయాగతభోక్తారం సత్యజ్ఞానమహం భజే ॥6॥

దేహోపత్యకలత్రాదిష్వసక్తం బ్రహ్మనిష్ఠయా ।

నిత్యానిత్యవివేకేన సత్యజ్ఞానమహం భజే ॥7॥

శ్రీసత్యజ్ఞానగురుస్తుతిః

ప్రాణసంస్థాపకం పద్మనాభాదిగురుసన్నిధౌ ।

రాణ్మాహేంద్రపురావాసం సత్యజ్ఞానమహం భజే ॥8॥

సత్యధీరకరాబ్జోత్థం సత్యధ్యానోపదేశకమ్ ।

సత్యధ్యానరతం నిత్యం సత్యజ్ఞానమహం భజే ॥9॥

యలగూరే కోరవారే ప్రాణానుగ్రహభాజనమ్ ।

రంగానృసింహసద్భక్తం సత్యజ్ఞానమహం భజే ॥10॥

సత్యాత్మభిక్షురచితం సత్యజ్ఞానప్రకాశకమ్ ।

భక్త్యా పఠన్ జ్ఞానభక్తివిరక్తీః ప్రాప్నుయాద్ ధృవమ్ ॥11॥

॥ ఇతి శ్రీసత్యాత్మతీర్థవిరచితా శ్రీసత్యజ్ఞానతీర్థస్తుతిః ॥

|| ಅಥ ಶ್ರೀಸತ್ಯಜ್ಞಾನಸ್ತುತಿಸಂಗ್ರಹಃ ||

ಸತ್ಯಧೀರಕರಾಬ್ಜೋತ್ಪನ್ನಾನವೈರಾಗ್ಯಸಾಗರಃ |

ಸತ್ಯಜ್ಞಾನಾಖ್ಯತರಣಿಃ ಭಾಸತಾಂ ನೋ ಹೃದಂಬರೇ ||

ಪದಚ್ಛೇದಃ- ಸತ್ಯಧೀರಕರಾಬ್ಜೋತ್ಪನ್ನಾನವೈರಾಗ್ಯಸಾಗರಃ ಸತ್ಯಜ್ಞಾನಾಖ್ಯತರಣಿಃ ಭಾಸತಾಂ ನಃ ಹೃದಂಬರೇ ||1||

ಅನ್ವಯಃ- ಸತ್ಯಧೀರಕರಾಬ್ಜೋತ್ಪನ್ನಾನವೈರಾಗ್ಯಸಾಗರಃ ಸತ್ಯಜ್ಞಾನಾಖ್ಯತರಣಿಃ ನಃ ಹೃದಂಬರೇ ಭಾಸತಾಂ ||1||

ಅನ್ವಯಾರ್ಥಃ- ಸತ್ಯಧೀರಕರಾಬ್ಜೋತ್ಪನ್ನಾನವೈರಾಗ್ಯಸಾಗರಃ ಶ್ರೀಸತ್ಯಧೀರತೀರ್ಥರಕರಕಮಲದಿಂದ ಜನಿಸಿದ ಜ್ಞಾನ ಮತ್ತು ವೈರಾಗ್ಯಗಳಿಂದ ಸಮುದ್ರದಂತೆ ಇರುವ ಸತ್ಯಜ್ಞಾನಾಖ್ಯತರಣಿಃ ಶ್ರೀಸತ್ಯಜ್ಞಾನರೆಂಬ ಸೂರ್ಯರು ನಃ ನಮ್ಮ ಹೃದಂಬರೇ ಮನಸ್ಸೆಂಬ ಆಕಾಶದಲ್ಲಿ ಭಾಸತಾಂ ಪ್ರಕಾಶಿಸಲಿ. ||1||

ತಾತ್ಪರ್ಯ - ಶ್ರೀಸತ್ಯಜ್ಞಾನತೀರ್ಥರು ಪೂರ್ವಾಶ್ರಮದಲ್ಲಿ ಕಿನ್ನಾಳ ಜಯಾಚಾರ್ಯರೆಂದು ಸುಪ್ರಸಿದ್ಧರಾಗಿದ್ದರು. ಅವರಲ್ಲಿಯ ಜ್ಞಾನ ಮತ್ತು ವೈರಾಗ್ಯಗಳು ಅಪಾರ. ಕಡಲಿನಂತೆ ವಿಶಾಲ.

ಶ್ರೀಸತ್ಯಧೀರತೀರ್ಥರು ಅವುಗಳನ್ನು ಗಮನಿಸಿದರು. ಸನ್ನಾಹ್ಯಸದೀಕ್ಷೆಯನ್ನು ನೀಡಿದರು. ಶ್ರೀಸತ್ಯಜ್ಞಾನ-ತೀರ್ಥರು ಎಂದು ನಾಮಕರಣ ಮಾಡಿದರು. ಶ್ರೀಮದಾಚಾರ್ಯರ ಪರಂಪರೆಯಿಂದ ಸಂಪ್ರಾಪ್ತವಾದ ಈ ವೇದಾಂತಸಾಮ್ರಾಜ್ಯದಲ್ಲಿ ಅಭಿಷೇಕ ಮಾಡಿದರು. ಈ ಸಾಮ್ರಾಜ್ಯಕ್ಕೆ ಚಕ್ರವರ್ತಿಗಳನ್ನಾಗಿ ಮಾಡಿದರು.

ನಾವೆಲ್ಲರೂ ರಾತ್ರಿಯನ್ನು ಅನುಭವಿಸುತ್ತೇವೆ. ಕಣ್ಣಿದ್ದೂ ಕುರುಡರಾಗುತ್ತೇವೆ. ಯಾವ ಧರ್ಮವನ್ನೂ ಮಾಡಲಾಗದೇ ನಿದ್ರಾವಶರಾಗುತ್ತೇವೆ. 12 ಗಂಟೆಗಳನ್ನು ಕೈಯ್ಯಾರೆ ಕಳೆದುಕೊಳ್ಳುತ್ತೇವೆ. ಇದೇ ಸಂದರ್ಭದಲ್ಲಿ ಎಲ್ಲರೂ ಸೂರ್ಯೋದಯವನ್ನೇ ನಿರೀಕ್ಷಿಸುತ್ತಾ ಇರುತ್ತಾರೆ. ಆಕಾಶದಲ್ಲಿ ಸೂರ್ಯೋದಯವಾಗುತ್ತದೆ. ಸೂರ್ಯೋದಯದಿಂದ ಮತ್ತೆ ಕ್ರಿಯಾಶೀಲರಾಗುತ್ತೇವೆ. ಆಚಾರವಂತರಾಗುತ್ತೇವೆ.

ಹಾಗೆಯೇ ನಾವು ಅಜ್ಞಾನವನ್ನು ಅನುಭವಿಸುತ್ತೇವೆ. ವಿಪರೀತಜ್ಞಾನದ ಅಂಧಕಾರದಿಂದ ಕುರುಡರಾಗುತ್ತೇವೆ. ಯಾವ ಸತ್ಕರ್ಮವನ್ನೂ ಆಚರಿಸಲು ಆಗುವುದಿಲ್ಲ. ಇಡೀ ಜೀವನವನ್ನು ಕೈಯ್ಯಾರೆ ಕಳೆದುಕೊಳ್ಳುತ್ತೇವೆ. ಇದಕ್ಕಾಗಿ ಸೂರಿಗಳ

ಜ್ಞಾನಿಗಳ ಸಂಗವನ್ನು ಬಯಸುತ್ತೇವೆ. ಇದೇ ಸಂದರ್ಭದಲ್ಲಿ ಜ್ಞಾನತುಂಬಿ ಬೆಳಗುವ ಗುರುಗಳ ಸಂಗವಾಗುತ್ತದೆ. ಆ ಗುರುಗಳೇ ಶ್ರೀಸತ್ಯಜ್ಞಾನ-ತೀರ್ಥರು. ಈ ಪೀಠದಲ್ಲಿ ಬಂದಿರುವ ಪ್ರತಿಯೊಬ್ಬ ಯತಿಗಳ ಕರ್ತವ್ಯ ಸಜ್ಜನರ ಉದ್ಧಾರ. ತತ್ತ್ವಜ್ಞಾನ-ಪ್ರಚಾರ. ಧರ್ಮಮಾರ್ಗಪ್ರದರ್ಶನ. ಇಂಥ ಮಹಾನುಭಾವರು ನಿರಂತರ ನನ್ನ ಮನಸ್ಸಿನಲ್ಲಿ ಮೂಡಿಯೇ ಇರಲಿ. ಅವರ ಪ್ರಕಾಶದಲ್ಲಿ ನನ್ನ ಮನಸ್ಸು ಬೆಳಕು ತುಂಬಿ ಇರಲಿ.

ಈ ಪೀಠದಲ್ಲಿ ಬಂದವರು ಧರ್ಮಮಾರ್ಗ ಪ್ರದರ್ಶಕರಾಗಬೇಕು. ಎಲ್ಲರಿಗೆ ವಿಹಿತವಾದ ಧರ್ಮಗಳನ್ನು ಬೋಧಿಸಬೇಕು. ಎಲ್ಲರ ಮನಸ್ಸಿನಲ್ಲಿಯ ಕತ್ತಲನ್ನು ನಾಶಪಡಿಸಬೇಕು. ಎಲ್ಲರಿಂದಲೂ ಧರ್ಮ-ಗಳನ್ನು ಮಾಡಿಸುತ್ತ ಅವರನ್ನೆಲ್ಲ ಸಂರಕ್ಷಿಸುತ್ತ ಇರಬೇಕು. ಸೂರ್ಯ ಹೊರಗಿನ ಕತ್ತಲನ್ನು ಕಳೆಯುತ್ತಾನೆ. ದಾರಿದೀಪನಾಗುತ್ತಾನೆ. ಶ್ರೀಸತ್ಯಜ್ಞಾನರೆಂಬ ಸೂರಿಗಳು ಮನಸ್ಸಿನಲ್ಲಿರುವ ಕತ್ತಲನ್ನು ಕಳೆಯುವ ಸೂರ್ಯ.

ಶ್ರೀಸತ್ಯಜ್ಞಾನತೀರ್ಥಾರ್ಯಗುರುರಾಜಮಹಂ ಭಜೇ |

ಜ್ಞಾನವೈರಾಗ್ಯಭಕ್ತ್ಯಾದಿಕಲ್ಯಾಣಗುಣಸಾಗರಮ್ ||2||

ಶ್ರೀಸತ್ಯಜ್ಞಾನಗುರುಸ್ತುತಿಃ

ಪದಚ್ಛೇದಃ- ಶ್ರೀಸತ್ಯಜ್ಞಾನತೀರ್ಥಾರ್ಯಗುರು-
ರಾಜಂ ಅಹಂ ಭಜೇ ಜ್ಞಾನವೈರಾಗ್ಯ ಭಕ್ತ್ಯಾದಿಕಲ್ಯಾಣ-
ಗುಣಸಾಗರಮ್ ||2||

ಅನ್ವಯಃ- ಜ್ಞಾನವೈರಾಗ್ಯ ಭಕ್ತ್ಯಾದಿಕಲ್ಯಾಣ-
ಗುಣಸಾಗರಮ್ ಶ್ರೀಸತ್ಯಜ್ಞಾನತೀರ್ಥಾರ್ಯಗುರು-
ರಾಜಂ ಅಹಂ ಭಜೇ ||2||

ಅನ್ವಯಾರ್ಥಃ- **ಜ್ಞಾನವೈರಾಗ್ಯ ಭಕ್ತ್ಯಾದಿ-
ಕಲ್ಯಾಣಗುಣಸಾಗರಂ** ಜ್ಞಾನ-ವೈರಾಗ್ಯ-ಭಕ್ತಿ
ಮುಂತಾದ ಗುಣಗಳಿಂದ ಸಮುದ್ರದಂತೆ ಇರುವ
ಶ್ರೀಸತ್ಯಜ್ಞಾನತೀರ್ಥಾರ್ಯಗುರುರಾಜಂ
ಶ್ರೀಸತ್ಯಜ್ಞಾನತೀರ್ಥರೆಂಬ ಶ್ರೇಷ್ಠರಾದ ಗುರುಗಳನ್ನು
ಅಹಂ ನಾನು **ಭಜೇ** ಸೇವಿಸುತ್ತೇನೆ. ||2||

ತಾರ್ಪಯ- ಶ್ರೀಸತ್ಯಜ್ಞಾನರು ವೇದಾಂತ-
ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿಗಳು. ಅವರು
ಗುರುರಾಜರು. ಜ್ಞಾನ-ಭಕ್ತಿ-ವೈರಾಗ್ಯ ಸಾಗರ-
ದೋಪಾದಿಯಲ್ಲಿ ಅವರಲ್ಲಿ ಇವೆ. ಹೀಗಾಗಿಯೇ
ಅವರು ಗುರುರಾಜರು. ಅಂಥ ಶ್ರೀಸತ್ಯಜ್ಞಾನ-
ತೀರ್ಥಗುರುರಾಜರನ್ನು ಸದಾ ಸೇವಿಸುತ್ತೇನೆ.

ನಾಭೂತ್ಸೌಧರಸಂ ಪಿಬನ್ನಪಿ ಸದಾ
ಮತ್ತೋ ಮನಾಜ್ ಲೋಕವತ್

ಶ್ರೀಶಾರಾಧನತತ್ಪರೋ ಸುವಿರತಃ
 ಸಂಸ್ತೂಯಮಾನೋ ಬುದ್ಧೈಃ |
 ಧತ್ತೇ ದಂಡಮಥಾಽಪಿ ಶಾಂತಿವಿಭವಾ
 ರಕ್ತೋಽಪಿ ಶುಭ್ರೋ ಜನೇ
 ಸತ್ಯಜ್ಞಾನಮುನೀಶ್ವರೋ ವಿಜಯತಾಂ
 ಜ್ಞಾನಾಯ ತಾನ್ ಪ್ರಾರ್ಥಯೇ ||3||

ಪದಚ್ಛೇದಃ- ನ ಅಭೂತ್ ಸೌಧರಸಂ ಪಿಬನ್
 ಅಪಿ ಸದಾ ಮತ್ತಃ ಮನಾಕ್ ಲೋಕವತ್
 ಶ್ರೀಶಾರಾಧನತತ್ಪರಃ ಸುವಿರತಃ ಸಂಸ್ತೂಯಮಾನಃ
 ಬುದ್ಧೈಃ ಧತ್ತೇ ದಂಡಂ ಅಥ ಅಪಿ ಶಾಂತಿವಿಭವಃ ರಕ್ತಃ
 ಅಪಿ ಶುಭ್ರಃ ಜನೇ ಸತ್ಯಜ್ಞಾನಮುನೀಶ್ವರಃ
 ವಿಜಯತಾಂ ಜ್ಞಾನಾಯ ತಾನ್ ಪ್ರಾರ್ಥಯೇ ||3||

ಅನ್ವಯಃ- ಸೌಧರಸಂ ಸದಾ ಪಿಬನ್ ಅಪಿ
 ಲೋಕವತ್ ಮನಾಕ್ ಮತ್ತಃ ನ ಅಭೂತ್
 ಶ್ರೀಶಾರಾಧನತತ್ಪರಃ ಸುವಿರತಃ ಬುದ್ಧೈಃ ಸಂಸ್ತೂಯ-
 ಮಾನಃ ದಂಡಂ ಧತ್ತೇ ಅಥ ಅಪಿ ಶಾಂತಿವಿಭವಃ ರಕ್ತಃ
 ಅಪಿ ಜನೇ ಶುಭ್ರಃ ಸತ್ಯಜ್ಞಾನಮುನೀಶ್ವರಃ
 ವಿಜಯತಾಂ ತಾನ್ ಜ್ಞಾನಾಯ ಪ್ರಾರ್ಥಯೇ ||3||

ಅನ್ವಯಾರ್ಥಃ- ಸೌಧರಸಂ ಸುಧೆಯ ರಸವನ್ನು
 ಸದಾ ಯಾವಾಗಲೂ ಪಿಬನ್ ಅಪಿ ಪಾನಮಾಡು-
 ತ್ತಿದ್ದರೂ ಕೂಡಾ ಲೋಕವತ್ ಮದ್ಯಪಾನ ಮಾಡಿದ

ಶ್ರೀಸತ್ಯಜ್ಞಾನಗುರುಸ್ತುತಿ:

ಲೌಕಿಕನಾದ ಪುರುಷನಂತೆ **ಮನಾಕ್** ಅತಿಶಯವಾಗಿ
ಮತ್ತಃ ನ ಅಭೂತ್ ಮತ್ತರಾಗಲಿಲ್ಲವೋ
ಶ್ರೀಶಾರಾಧನತತ್ಪರಃ ಮೂಲಸೀತಾಸಮೇತ
 ಮೂಲರಾಮನೇ ಮುಂತಾದ ಸಂಸ್ಥಾನ ಪ್ರತಿಮೆಗಳನ್ನು
 ಪೂಜಿಸುವಲ್ಲಿ ಆಸಕ್ತರಾಗಿರುವ **ಸುವಿರತಃ**
 ವಿಷಯಗಳಿಂದ ನಿವೃತ್ತರಾದ **ಬುದ್ಧಃ** ಜ್ಞಾನಿಗಳಿಂದ
ಸಂಸ್ಕೂಯಮಾನಃ ಚೆನ್ನಾಗಿ ಸ್ತುತರಾದ
 ಶ್ರೀಸತ್ಯಜ್ಞಾನರು **ದಂಡಂ** ದಂಡವನ್ನು **ಧತ್ತೇ**
 ಧರಿಸುತ್ತಾರೆ **ಅಥ ಅಪಿ** ಆದರೂ **ಶಾಂತಿವಿಭವಃ**
 ಶಾಂತಿಯ ವೈಭವದಿಂದ ಯುಕ್ತರಾಗಿದ್ದಾರೆ **ರಕ್ತಃ ಅಪಿ**
 ರಕ್ತರಾಗಿದ್ದರೂ ಶ್ರೀಹರಿಯಲ್ಲಿ ಅನುರಕ್ತರಾಗಿದ್ದರೂ
ಜನೇ ಜನರ ವಿಷಯದಲ್ಲಿ **ಶುಭ್ರಃ** ಅತ್ಯಂತ
 ಶುಭ್ರರಾಗಿರುವ **ಸತ್ಯಜ್ಞಾನಮುನೀಶ್ವರಃ**
 ಮುನಿಶ್ರೇಷ್ಠರಾದ ಶ್ರೀಸತ್ಯಜ್ಞಾನತೀರ್ಥರು
ವಿಜಯತಾಂ ವಿಜಯಶೀಲರಾಗಿ ಇರಲಿ ತಾನ್ ಅಂಥ
 ಸತ್ಯಜ್ಞಾನರನ್ನು **ಜ್ಞಾನಾಯ** ತತ್ತ್ವಜ್ಞಾನದ ಪ್ರಾಪ್ತಿಗಾಗಿ
ಪ್ರಾರ್ಥಯೇ ಪ್ರಾರ್ಥಿಸುತ್ತೇನೆ. ||3||

ತಾತ್ಪರ್ಯ - ಸುಧಾರಸ ಪಾನ ಮಾಡಿದ ಮನುಷ್ಯ
 ಮತ್ತನಾಗುತ್ತಾನೆ. ಆದರೇ ಶ್ರೀಮಟ್ಟೀಕಾಕೃತ್ವಾದರಿಂದ
 ವಿರಚಿತವಾದ ಶ್ರೀಮನ್ನಾ್ಯಸುಧಾರಸವನ್ನು ಪಾನ
 ಮಾಡಿದ ಯಾವ ಜ್ಞಾನಿಗಳೂ ಮತ್ತರಾಗುವುದಿಲ್ಲ.

ಭಕ್ತರಾಗುತ್ತಾರೆ. ಭಗವಂತನ ಭಕ್ತರಾಗುತ್ತಾರೆ. ಹೀಗೆ ಸುಧಾರಸಪಾನದಿಂದ ಭಕ್ತಿಯನ್ನು ಬೆಳೆಸಿಕೊಂಡ ಭೂಮಾಪುರುಷರು ಶ್ರೀಸತ್ಯಜ್ಞಾನತೀರ್ಥರು.

ಶ್ರೀಮನ್ಮೂಲಸೀತಾಸಮೇತ ಮೂಲರಾಮ-ಚಂದ್ರದೇವರು, ಶ್ರೀದಿಗ್ವಿಜಯರಾಮಚಂದ್ರದೇವರು, ವ್ಯಾಸಮುಷ್ಠಿಗಳು ಮುಂತಾದ ಸಂಸ್ಥಾನಪ್ರತಿಮೆಗಳ ಪೂಜೆಯನ್ನು ಒಂದು ದಿನವೂ ಪರಿತ್ಯಜಿಸಲಿಲ್ಲ. ಪ್ರತಿದಿನವೂ ಹೆಚ್ಚಿನ ಉತ್ಸಾಹದಿಂದ ಸಂಸ್ಥಾನದ ಪೂಜೆಯನ್ನು ವೈಭವಯುಕ್ತವಾಗುವಂತೆ ಮಾಡಿದರು. ಎಂದಿಗೂ ಇಂದ್ರಿಯಗಳಲ್ಲಿ ಹರಿಬಿಡಲಿಲ್ಲ. ಎಲ್ಲ ಇಂದ್ರಿಯಗಳನ್ನೂ ಹರಿಯಲ್ಲಿಯೇ ಇಟ್ಟರು. ಸದಾ ಎಲ್ಲ ಇಂದ್ರಿಯಗಳಿಂದಲೂ ದೇವರ ಆರಾಧನೆಯನ್ನೇ ಮಾಡಿದರು. ಈ ಕಾರಣದಿಂದಾಗಿ ಎಲ್ಲ ಜ್ಞಾನಿಗಳೂ ಅವರನ್ನು ಸ್ತುತಿಸಿದರು.

ದಂಡ ಧರಿಸಿದ ಯಾವ ವ್ಯಕ್ತಿಗಳೂ ಶಾಂತರಾಗಿ ಇರುವುದೇ ಇಲ್ಲ. ಶಿಕ್ಷೆಯನ್ನು ನೀಡಿ ನೀಡಿ ಆ ಪುರುಷರು ಶ್ರಾಂತರಾಗುತ್ತಾರೆ. ದಂಡಧಾರಿಗಳಾಗಿದ್ದರೂ ಶ್ರೀಸತ್ಯಜ್ಞಾನತೀರ್ಥರು ಎಂದಿಗೂ ಶ್ರಾಂತರಾಗಲಿಲ್ಲ. ಪ್ರಶಾಂತರಾದರು.

ಶ್ರೀಸತ್ಯಜ್ಞಾನಗುರುಸ್ತುತಿ:

ರಕ್ತರಾದವರು ಎಂದಿಗೂ ಶುಭ್ರವಾಗಿ ಕಾಣುವುದಿಲ್ಲ. ಕೆಂಪು ಬಣ್ಣ ಬಳೆದುಕೊಂಡವರು ಎಂದಿಗೂ ಬಿಳಿಯಾಗಿ ಕಾಣುವುದೇ ಇಲ್ಲ. ಶ್ರೀಗಳು ರಕ್ತರಾಗಿ ಇದ್ದರು. ಶ್ರೀಹರಿಯಲ್ಲಿ ಹರಿಯ ಭಕ್ತರಲ್ಲಿ ಅನುರಕ್ತರಾಗಿ ಆಸಕ್ತರಾಗಿ ರಕ್ತರಾಗಿ ಇದ್ದರು. ಆದರೂ ತಮ್ಮ ಜನರ ವಿಷಯದಲ್ಲಿ ಶುಭ್ರರಾಗಿಯೇ ಇದ್ದರು. ಇಂಥ ಶ್ರೀಸತ್ಯಜ್ಞಾನತೀರ್ಥರು ಮುನಿಗಳಿಂದಲೂ ಮಾನ್ಯರಾಗಿದ್ದಾರೆ. ಸಂಚಾರ ಮಾಡಿದಲ್ಲೆಲ್ಲ ಕಡೆ ವಿಜಯವನ್ನು ಸಂಪಾದಿಸಿದ್ದಾರೆ. ಇವರ ಅನುಗ್ರಹದಿಂದ ನಾನು ತತ್ತ್ವಜ್ಞಾನಿಯಾಗಬೇಕು. ತತ್ತ್ವಜ್ಞಾನವನ್ನು ನಾನು ಪಡೆಯಬೇಕು. ಅದಕ್ಕಾಗಿ ಅವರನ್ನೇ ಪ್ರಾರ್ಥಿಸುತ್ತೇನೆ.

ಛಾತ್ರವೃಂದಲಸದ್ರಾಜಮಹೇಂದ್ರಪುರವಾಸಿನಃ |

ಸತ್ಯಜ್ಞಾನಮುನೀನ್ ವಂದೇ ಜ್ಞಾನವೈರಾಗ್ಯಸಾಗರಾನ್

ಪದಚ್ಛೇದಃ- ಛಾತ್ರವೃಂದಲಸದ್ರಾಜಮಹೇಂದ್ರಪುರವಾಸಿನಃ ಸತ್ಯಜ್ಞಾನಮುನೀನ್ ವಂದೇ ಜ್ಞಾನವೈರಾಗ್ಯಸಾಗರಾನ್ ||4||

ಅನ್ವಯಃ- ಛಾತ್ರವೃಂದಲಸದ್ರಾಜಮಹೇಂದ್ರಪುರವಾಸಿನಃ ಜ್ಞಾನವೈರಾಗ್ಯಸಾಗರಾನ್ ಸತ್ಯಜ್ಞಾನಮುನೀನ್ ವಂದೇ ||4||

ಅನ್ವಯಾರ್ಥಃ- ಛಾತ್ರವ್ಯಂದಲಸದ್ರಾಜ-
ಮಹೇಂದ್ರಪುರವಾಸಿನಃ ವಿದ್ಯಾರ್ಥಿಗಳ ಸಮೂಹ-
ದಿಂದ ಪರಿಶೋಭಿಸುವ ರಾಜಮಹೇಂದ್ರಪುರದಲ್ಲಿ
ವಾಸವಾಗಿರುವ ಜ್ಞಾನವೈರಾಗ್ಯಸಾಗರಾನ್ ಜ್ಞಾನ
ಮತ್ತು ವೈರಾಗ್ಯಗಳಿಂದ ಸಮುದ್ರದಂತೆ ಇರುವ
ಸತ್ಯಜ್ಞಾನಮುನೀನ್ ಶ್ರೀಸತ್ಯಜ್ಞಾನಮುನಿಗಳನ್ನು
ವಂದೇ ಸ್ತೋತ್ರ ಮಾಡುತ್ತೇನೆ ನಮಸ್ಕರಿಸುತ್ತೇನೆ. ||4||

ತಾತ್ಪರ್ಯ- ರಾಜಮಹೇಂದ್ರಪುರ ವಿದ್ಯಾರ್ಥಿಗಳ
ತವರೂರು. ವಿದ್ವಾಂಸರ ನೆಲೆಗೆ ಬೀಡು.
ಶ್ರೀಸತ್ಯಜ್ಞಾನತೀರ್ಥರು ವಿದ್ಯಾರ್ಥಿಗಳ ಪಾಲಿಗೆ
ಕಲ್ಪತರುವಾಗಿ, ವಿದ್ವಾಂಸರ ಪಾಲಿಗೆ ಚಕ್ರವರ್ತಿಗಳಾಗಿ
ರಾಜಮಹೇಂದ್ರಪುರದಲ್ಲಿ ಸನ್ನಿಹಿತರಾಗಿದ್ದಾರೆ.
ಜ್ಞಾನ-ವೈರಾಗ್ಯ-ಭಕ್ತಿ ಮುಂತಾದ ಗುಣಗಳಿಂದ
ಸಾಗರದಂತೆ ಕಂಗೊಳಿಸುತ್ತಾರೆ. ಅಂಥ
ಶ್ರೀಸತ್ಯಜ್ಞಾನತೀರ್ಥರನ್ನು ನಾನು ನಮಸ್ಕರಿಸುತ್ತೇನೆ.

ತಾರುಣ್ಯೇಽಭಿನವೇಽರ್ಭಕೇ ಚ

ತನಯೇ ವಶ್ಯೇ ಕಳತ್ರೇ ಶುಚೌ

ಸತ್ಯಾಂ ಸಂಪದಿ ಯೋಽವಧೂಯ ನಿಖಿಲಂ ಭೇಜೇಽಂತಿಮಂ

ಹ್ಯಾಶ್ರಮಮ್ |

ತಂ ವಂದೇ ಮುನಿವೃಂದಮಾನ್ಯ-

ಚರಿತಂ ವೈರಾಗ್ಯರತ್ನಾಕರಮ್

ಸತ್ಯಜ್ಞಾನಗುರುಂ ನಮದ್ಭಯಹರಂ

ಶೌಂಡಂ ಸುಧಾಪಾಠನೇ ||5||

ಪದಚ್ಛೇದಃ- ತಾರುಣ್ಯೇ ಅಭಿನವೇ ಅರ್ಭಕೇ ಚ
ತನಯೇ ವಶ್ಯೇ ಕಳತ್ರೇ ಶುಚೌ ಸತ್ಯಾಂ ಸಂಪದಿ ಯಃ
ಅವಧೂಯ ನಿಖಿಲಂ ಭೇಜೇ ಅಂತಿಮಂ ಹಿ ಆಶ್ರಮಂ
ತಂ ವಂದೇ ಮುನಿವೃಂದಮಾನ್ಯಚರಿತಂ ವೈರಾಗ್ಯ-
ರತ್ನಾಕರಂ ಸತ್ಯಜ್ಞಾನಗುರುಂ ನಮದ್ಭಯಹರಂ
ಶೌಂಡಂ ಸುಧಾಪಾಠನೇ ||5||

ಅನ್ವಯಃ- ಅಭಿನವೇ ತಾರುಣ್ಯೇ ತನಯೇ ಚ
ಅರ್ಭಕೇ ಕಳತ್ರೇ ವಶ್ಯೇ ಶುಚೌ ಸಂಪದಿ ಸತ್ಯಾಂ
ನಿಖಿಲಂ ಅವಧೂಯ ಯಃ ಅಂತಿಮಂ ಹಿ ಆಶ್ರಮಂ
ಭೇಜೇ ತಂ ಮುನಿವೃಂದಮಾನ್ಯಚರಿತಂ ವೈರಾಗ್ಯ-
ರತ್ನಾಕರಂನಮದ್ಭಯಹರಂ ಸುಧಾಪಾಠನೇ ಶೌಂಡಂ
ಸತ್ಯಜ್ಞಾನಗುರುಂ ವಂದೇ ||5||

ಅನ್ವಯಾರ್ಥಃ- **ಅಭಿನವೇ** ಹೊಸದಾದ
ತಾರುಣ್ಯೇ ಯೌವನವು ಇರುವಾಗ **ತನಯೇ ಚ**
ಮಗನಾದರೋ **ಅರ್ಭಕೇ** ಕೂಸಾಗಿರುವಾಗ **ಕಳತ್ರೇ**
ಹೆಂಡತಿಯು **ವಶ್ಯೇ** ತಮಗೆ ಅಧೀನಳಾಗಿಯೇ
ಇರುವಾಗ **ಶುಚೌ** ಶುದ್ಧವಾದ ಅರ್ಥಾತ್
ನ್ಯಾಯಪ್ರಾಪ್ತವಾದ **ಸಂಪದಿ** ಸಂಪತ್ತು **ಸತ್ಯಾಂ**

ಇರುವಾಗ **ನಿಖಿಲಂ** ಈ ಎಲ್ಲವನ್ನು **ಅವಧೂಯ**
 ಅಶಾಶ್ವತವೆಂದು ತಿರಸ್ಕರಿಸಿ **ಯಃ** ಯಾವ
 ಜಯಾಚಾರ್ಯರು ಶ್ರೀಸತ್ಯಜ್ಞಾನರು **ಅಂತಿಮಂ ಹಿ**
ಆಶ್ರಮಂ ಸನ್ನ್ಯಾಸಾಶ್ರಮವನ್ನು **ಭೇಜೇ**
 ಸ್ವೀಕರಿಸಿದರೋ **ತಂ** ಅಂಥ **ಮುನಿವೃಂದ-**
ಮಾನ್ಯಚರಿತಂ ಯತಿಗಳ ಸಮೂಹದಿಂದ
 ಮಾನ್ಯವಾದ ಚರಿತ್ರೆಯುಳ್ಳ **ವೈರಾಗ್ಯರತ್ನಾಕರಂ**
 ವೈರಾಗ್ಯದಿಂದ ಸಮುದ್ರದಂತೆ ಇರುವ **ನಮ-**
ದ್ಭಯಹರಂ ನಮಸ್ಕರಿಸುತ್ತಿರುವ ಸಜ್ಜನರ ಭಯವನ್ನು
 ಪರಿಹರಿಸುವ **ಸುಧಾಪಾಠನೇ** ಶ್ರೀಮನ್ನ್ಯಾಯಸುಧಾ
 ಪಾಠ ಹೇಳುವ ವಿಷಯದಲ್ಲಿ **ಶೌಂಡಂ** ಸಂತುಷ್ಟರಾದ
ಸತ್ಯಜ್ಞಾನಗುರುಂ ಶ್ರೀಸತ್ಯಜ್ಞಾನಗುರುಗಳನ್ನು
ವಂದೇ ನಮಸ್ಕರಿಸುತ್ತೇನೆ. ||5||

ತಾತ್ಪರ್ಯ- ಶ್ರೀ ಕಿನ್ನಾಳ ಜಯಾಚಾರ್ಯರು
 ಇನ್ನೂ ತರುಣರಾಗಿಯೇ ಇದ್ದರು. ಪತ್ನಿಯು
 ಪತಿವ್ರತೆಯಾಗಿ ಇದ್ದಳು. ಮಗ ಇನ್ನೂ ಹಸುಗೂಸು.
 ನ್ಯಾಯಪ್ರಾಪ್ತವಾದ ಸಂಪತ್ತಿನಿಂದ ಶುಭವಾದ
 ಸುಖವನ್ನು ಅನುಭವಿಸುತ್ತಿದ್ದರು. ಈ ಎಲ್ಲವನ್ನು
 ಅಶಾಶ್ವತ ಎಂದು ತಿಳಿದರು. ಕ್ಷಣದಲ್ಲಿಯೇ ವಿರಕ್ತ-
 ರಾದರು. ಶ್ರೀಸತ್ಯಧೀರತೀರ್ಥಶ್ರೀಪಾದಂಗಳ-
 ವರಿಂದ ತುರ್ಯಾಶ್ರಮವನ್ನು ಸ್ವೀಕರಿಸಿದರು.

ಶ್ರೀಸತ್ಯಜ್ಞಾನಗುರುಸ್ತುತಿ:

ಸತ್ಯಜ್ಞಾನತೀರ್ಥರೆಂದು ಪ್ರಸಿದ್ಧರಾದರು. ಅವರಲ್ಲಿಯ ಜ್ಞಾನ-ಭಕ್ತಿ-ವೈರಾಗ್ಯಗಳ ಪರಿಪಾಕವನ್ನು ಕಂಡ ಎಲ್ಲ ಯತಿಗಳೂ ಅವರನ್ನು ಸನ್ಮಾನಿಸಿದರು. ಅವರ ವೈರಾಗ್ಯ ಸಮುದ್ರದಂತೆ. ಅದು ಎಂದೂ ಯಾವುದಕ್ಕೂ ಬರಿದಾಗುವುದೇ ಇಲ್ಲ. ನಮಸ್ಕರಿಸಿ ಸೇವಿಸುವ ಜನರ ಭಯವನ್ನು ಪರಿಹರಿಸುತ್ತಾರೆ. ಶ್ರೀಮದಾಚಾರ್ಯರ, ಶ್ರೀಮಟ್ಟೀಕಾಕೃತ್ಪಾದರ ಶಾಸ್ತ್ರಗಳನ್ನು ಅವಿರತವಾಗಿ ಅಧ್ಯಯನ ಮಾಡಿದರು. ಎಲ್ಲ ಶಾಸ್ತ್ರಗಳನ್ನು ಶಿಷ್ಯರಿಗೆ ಬೋಧಿಸಿದರು. ಅಂಥ ಶ್ರೀಸತ್ಯಜ್ಞಾನತೀರ್ಥರನ್ನು ಸದಾ ನಮಸ್ಕರಿಸುತ್ತೇನೆ.

ಹೃದಿ ಹರಿಪದಧಾರೀ ಮಾಯಿರಾದ್ಧಾಂತವೈರೀ

ಪವನಸಮಯಶಾಸ್ತ್ರಾಂಭೋಧಿಪಾಥೋವಿಹಾರೀ |

ಸುಜನಹೃದಯಹಾರೀ ದಂಡಕೌಪೀನಧಾರೀ

ವಿಲಸತಿ ಯತಿರಾಜೋ ನೇತ್ರಸಂತೋಷಕಾರೀ ||6||

ಪದಚ್ಛೇದ:- ಹೃದಿ ಹರಿಪದಧಾರೀ ಮಾಯಿ-
ರಾದ್ಧಾಂತವೈರೀ ಪವನಸಮಯಶಾಸ್ತ್ರಾಂಭೋಧಿ
ಪಾಥೋವಿಹಾರೀ ಸುಜನಹೃದಯಹಾರೀ ದಂಡ-
ಕೌಪೀನಧಾರೀ ವಿಲಸತಿ ಯತಿರಾಜಃ ನೇತ್ರಸಂತೋಷ-
ಕಾರೀ ||6||

ಅನ್ವಯ:- ಹೃದಿ ಹರಿಪದಧಾರೀ ಮಾಯಿ-
ರಾದ್ಧಾಂತವೈರೀ ಪವನಸಮಯಶಾಸ್ತ್ರಾಂಭೋಧಿ-

ಪಾಥೋವಿಹಾರೀ ಸುಜನಹೃದಯಹಾರೀ ದಂಡ-
ಕೌಪೀನಧಾರೀ ನೇತ್ರಸಂತೋಷಕಾರೀ ಯತಿರಾಜಃ
ವಿಲಸತಿ ||6||

ಅನ್ವಯಾರ್ಥ:- ಹೃದಿ ಹೃದಯದಲ್ಲಿ ಹರಿ-
ಪದಧಾರೀ ಭಗವಂತನ ಪಾದಗಳನ್ನು ಧರಿಸಿದ ಸದಾ
ಭಗವಂತನ ಪಾದಗಳನ್ನು ಚಿಂತಿಸುವ ಮಾಯಿ-
ರಾದ್ಧಾಂತವೈರೀ ಮಾಯಾಮತವನ್ನು ನಿರಾಕರಿಸುವ
ಪವನಸಮಯಶಾಸ್ತ್ರಾಂಭೋಧಿಪಾಥೋ-
ವಿಹಾರೀ ಶ್ರೀಮದಾಚಾರ್ಯರ ಶಾಸ್ತ್ರಗಳೆಂಬ
ಸಮುದ್ರದ ಜಲದಲ್ಲಿ ವಿಹರಿಸುವ ಸುಜನ-
ಹೃದಯಹಾರೀ ಸಜ್ಜನರ ಮನಸ್ಸನ್ನು ಸೂರೆಗೊಳ್ಳುವ
ದಂಡಕೌಪೀನಧಾರೀ ದಂಡ ಮತ್ತು ಕೌಪೀನವನ್ನು
ಧರಿಸಿದ ನೇತ್ರಸಂತೋಷಕಾರೀ ಕಣ್ಣುಗಳಿಗೆ
ಸಂತೋಷವನ್ನು ನೀಡುವ ಯತಿರಾಜಃ ಯತಿ-
ಶ್ರೇಷ್ಠರಾದ ಶ್ರೀಸತ್ಯಜ್ಞಾನತೀರ್ಥರು ವಿಲಸತಿ
ಪರಿಶೋಭಿಸುತ್ತಾರೆ. ||6||

ತಾತ್ಪರ್ಯ- ಅವರ ಹೃದಯ ಪವಿತ್ರವಾದ
ದೇವಾಲಯ. ಆ ದೇವಾಲಯದಲ್ಲಿ ದೇವರು
ಯಾವಾಗಲೂ ಸನ್ನಿಹಿತನಾಗಿಯೇ ಇರುತ್ತಾನೆ. ನಿತ್ಯವೂ
ಅವರು ತಮ್ಮ ಮನಸ್ಸಿನಲ್ಲಿ ದೇವರ ಚಿಂತನೆಯನ್ನು
ಮಾಡುತ್ತಲೇ ಇರುತ್ತಾರೆ. ಮಾಯಾಮತವನ್ನು

ಶ್ರೀಸತ್ಯಜ್ಞಾನಗುರುಸ್ತುತಿಃ

ನಿರಾಕರಿಸುವ ಸಮರ್ಥರು ಶ್ರೀಸತ್ಯಜ್ಞಾನತೀರ್ಥರು. ಶ್ರೀಮದಾಚಾರ್ಯರ ಶಾಸ್ತ್ರಗಳು ಸಾಗರದಂತೆ ಇವೆ. ಅಲ್ಲಿ ಎಷ್ಟು ವಿಹಾರ ಮಾಡಿದರೂ ನಮ್ಮ ಕೈಗಳೇ ಸೋಲುತ್ತವೆ. ವಿಹಾರ ಮಾಡಲು ಯಾವ ಅಡ್ಡಿಯೂ ಆಗುವುದಿಲ್ಲ. ದುಷ್ಟವಾದ ಜಲಚರಗಳ ಭೀತಿ ಈ ಸಾಗರದಲ್ಲಿ ಇಲ್ಲ. ನಿರ್ನಾಮ ಮಾಡುವ ಅಲೆಗಳ ಭಯವೂ ಈ ಸಾಗರಲ್ಲಿ ಇಲ್ಲ. ಈ ಸಾಗರದಲ್ಲಿ ಮೇಲಿನಿಂದ ಕೆಳಗೆ ಎಲ್ಲ ಕಡೆಗೂ ರತ್ನಗಳು ತುಂಬಿ ಇವೆ. ರತ್ನಗಳಿಗಾಗಿ ತಳವನ್ನೇ ತಡಕಾಡಬೇಕೆಂಬ ಚಿಂತೆ ಇಲ್ಲ. ಕೈಹಾಕಿದರೇ ಸಾಕು ಸಾವಿರಾರು ರತ್ನಗಳು ದೊರೆಯುತ್ತವೆ. ಶ್ರೀಮದಾಚಾರ್ಯರ ಪ್ರತಿಯೊಂದು ಗ್ರಂಥಗಳೂ ಹೀಗೆ ಸಾಗರವಾಗಿವೆ. ಇಂಥ ಸುಂದರವಾದ ಸಾಗರದಲ್ಲಿ ಸರಾಗವಾಗಿ ವಿಹಾರ ಮಾಡುವ ಮಹಿತಾತ್ಮರು ಶ್ರೀಸತ್ಯಜ್ಞಾನತೀರ್ಥರು.

ಹೇಳುವ ಪಾಠ-ಪ್ರವಚನಗಳಿಂದ, ಮಾಡುವ ಆಶೀರ್ವಾದದಿಂದ ಎಲ್ಲ ಸಜ್ಜನರ ಮನಸ್ಸನ್ನು ಆಕರ್ಷಣ ಮಾಡಿದ ಚುಂಬಕ ಶಕ್ತಿ ಶ್ರೀಸತ್ಯಜ್ಞಾನ-ತೀರ್ಥರು. ತಾವು ಮಾತ್ರ ದಂಡ-ಕೌಪೀನವನ್ನು ಧರಿಸಿದ ನಿರ್ಮಮರು. ಅವರ ವೈರಾಗ್ಯ ನೋಡಲು ತುಂಬ ಸುಂದರವಾಗಿ ಇತ್ತು. ಹೀಗಾಗಿ ತಮ್ಮ ದರ್ಶನ-ದಿಂದ ಎಲ್ಲರಿಗೂ ಸಂತೋಷವನ್ನುಂಟು ಮಾಡುತ್ತಿ-

ದ್ದರು. ಇಂಥ ಯತಿಶ್ರೇಷ್ಠರಾದ ಶ್ರೀಸತ್ಯಜ್ಞಾನ-
ತೀರ್ಥರು. ಸದಾ ಪರಿಶೋಭಿತರಾಗಿ ಇದ್ದಾರೆ.

ಸದ್ಧೀರತೀರ್ಥಜಲಧೇರುದ್ಭೂತೋ ಜ್ಞಾನಚಂದ್ರಮಾಃ |

ನಿಹತ್ಯಾಜ್ಞಾನತಿಮಿರಂ ಪ್ರಕಾಶಾಯ ಭವೇನ್ಮಮ ||7||

ಪದಚ್ಛೇದಃ- ಸದ್ಧೀರತೀರ್ಥಜಲಧೇಃ ಉದ್ಭೂತಃ
ಜ್ಞಾನಚಂದ್ರಮಾಃ ನಿಹತ್ಯ ಅಜ್ಞಾನತಿಮಿರಂ
ಪ್ರಕಾಶಾಯ ಭವೇತ್ ಮಮ ||7||

ಅನ್ವಯಃ- ಸದ್ಧೀರತೀರ್ಥಜಲಧೇಃ ಉದ್ಭೂತಃ
ಜ್ಞಾನಚಂದ್ರಮಾಃ ಅಜ್ಞಾನತಿಮಿರಂ ನಿಹತ್ಯ ಮಮ
ಪ್ರಕಾಶಾಯ ಭವೇತ್ ||7||

ಅನ್ವಯಾರ್ಥಃ- **ಸದ್ಧೀರತೀರ್ಥಜಲಧೇಃ**
ಶ್ರೀಸತ್ಯಧೀರತೀರ್ಥರೆಂಬ ಸಮುದ್ರದಿಂದ **ಉದ್ಭೂತಃ**
ಜನಿಸಿರುವ **ಜ್ಞಾನಚಂದ್ರಮಾಃ** ಶ್ರೀಸತ್ಯಜ್ಞಾನತೀರ್ಥ-
ರೆಂಬ ಚಂದ್ರರು **ಮಮ** ನನ್ನ **ಅಜ್ಞಾನತಿಮಿರಂ**
ಅಜ್ಞಾನಾಂಧಕಾರವನ್ನು **ನಿಹತ್ಯ** ನಾಶಪಡಿಸಿ
ಪ್ರಕಾಶಾಯ ಪ್ರಕಾಶಕ್ಕಾಗಿ ಜ್ಞಾನಕ್ಕಾಗಿ **ಭವೇತ್**
ಆಗಲಿ. ||7||

ತಾತ್ಪರ್ಯ- ಶ್ರೀಸತ್ಯಧೀರತೀರ್ಥರು ಸ್ವಯಂ
ಜ್ಞಾನಾದಿಗಳಿಂದ ಸಮುದ್ರದಂತೆ ಇದ್ದಾರೆ.

ಶ್ರೀಸತ್ಯಜ್ಞಾನಗುರುಸ್ತುತಿಃ

ಸಮುದ್ರದಿಂದ ಚಂದ್ರನ ಉದಯವಾಗುತ್ತದೆ. ಸತ್ಯಜ್ಞಾನತೀರ್ಥರೂ ಸ್ವಯಂ ಚಂದ್ರರಾಗಿಯೇ ಅವತರಿಸಿದರು. ಅಂಥ ಶ್ರೀಸತ್ಯಜ್ಞಾನತೀರ್ಥಚಂದ್ರರು ನಮ್ಮ ಅಜ್ಞಾನವನ್ನು ಪರಿಹರಿಸಲಿ. ನನ್ನ ಮನಸ್ಸಿನಲ್ಲಿ ಅಜ್ಞಾನ ತುಂಬಿ ಇದೆ. ಶ್ರೀಸತ್ಯಜ್ಞಾನತೀರ್ಥರೆಂಬ ಚಂದ್ರನ ಪ್ರಕಾಶದಿಂದ ಆ ಕತ್ತಲೆಲ್ಲವೂ ದೂರವಾಗಲಿ. ನಮ್ಮ ಮನಸ್ಸಿನಲ್ಲಿ ಜ್ಞಾನವೆಂಬ ಪ್ರಕಾಶವನ್ನು ತುಂಬಲಿ.

ಶಾಂತಿಕ್ಷಾಂತಿಸರಸ್ವಂತಂ ಜ್ಞಾನಭಾಸ್ವಂತಮಾದರಾತ್ |

ಶ್ರೀಸತ್ಯಜ್ಞಾನತೀರ್ಥಾಖ್ಯಂ ವಂದೇ ವೈರಾಗ್ಯಸಾಗರಮ್

ಪದಚ್ಛೇದಃ- ಶಾಂತಿಕ್ಷಾಂತಿಸರಸ್ವಂತಂ ಜ್ಞಾನಭಾಸ್ವಂತಂ ಆದರಾತ್ ಶ್ರೀಸತ್ಯಜ್ಞಾನ-ತೀರ್ಥಾಖ್ಯಂ ವಂದೇ ವೈರಾಗ್ಯಸಾಗರಮ್ ||8||

ಅನ್ವಯಃ- ಶಾಂತಿಕ್ಷಾಂತಿಸರಸ್ವಂತಂ ಜ್ಞಾನ-ಭಾಸ್ವಂತಂ ವೈರಾಗ್ಯಸಾಗರಂ ಶ್ರೀಸತ್ಯಜ್ಞಾನ-ತೀರ್ಥಾಖ್ಯಂ ಆದರಾತ್ ವಂದೇ ||8||

ಅನ್ವಯಾರ್ಥಃ- ಶಾಂತಿಕ್ಷಾಂತಿಸರಸ್ವಂತಂ ಶಾಂತಿ ಮತ್ತು ಕ್ಷಮಾ ಮುಂತಾದ ಗುಣಗಳಿಗೆ ಸಮುದ್ರದಂತೆ ಇರುವ ಜ್ಞಾನಭಾಸ್ವಂತಂ ಜ್ಞಾನದಿಂದ ಪ್ರಕಾಶಿಸುವ ವೈರಾಗ್ಯಸಾಗರಂ ವೈರಾಗ್ಯದಿಂದ ಸಮುದ್ರದಂತೆ ಇರುವ ಶ್ರೀಸತ್ಯಜ್ಞಾನತೀರ್ಥಾಖ್ಯಂ

ಶ್ರೀಸತ್ಯಜ್ಞಾನತೀರ್ಥರನ್ನು **ಆದರಾತ್** ಭಕ್ತಿಪೂರ್ವಕ-
ವಾಗಿ **ವಂದೇ** ನಮಸ್ಕರಿಸುತ್ತೇನೆ. ||8||

ತಾತ್ಪರ್ಯ- ಶಾಂತಿ ಮತ್ತು ಕ್ಷಮಾ ಮುಂತಾದ
ಪ್ರತಿಯೊಂದು ಗುಣಗಳಿಗೂ ಶ್ರೀಗಳವರು ಸಾಗರ-
ವಾಗಿದ್ದಾರೆ. ಆ ಗುಣಗಳು ಎಂದಿಗೂ ಬರಿದಾಗುವು-
ದಿಲ್ಲ. ಜ್ಞಾನದಿಂದ ಸೂರ್ಯನಂತೆ ಇದ್ದಾರೆ. ಅವರಲ್ಲಿಯ
ವೈರಾಗ್ಯಕ್ಕೆ ಅಂತವೇ ಇಲ್ಲ. ವಾಯವ ವಿಷಯ-
ದಲ್ಲಿಯೂ ಅವರಿಗೆ ಆಸಕ್ತಿ ಇಲ್ಲ. ಅಂಥ ಶ್ರೀಸತ್ಯ-
ಜ್ಞಾನತೀರ್ಥರನ್ನು ಆದರದಿಂದ ನಮಸ್ಕರಿಸುತ್ತೇನೆ.

ಕೃಷ್ಣವೇಂಕಟಸಂದರ್ಶೀ ದೃಷ್ಟಕೂರ್ಮೋ ಸ್ವವಾಸತಃ |

ಸದಾ ರಾಜಮಹೇಂದ್ರಾಖ್ಯೇ ಗೋದಾಯಾಃ ಪುಷ್ಕರಾರ್ಥದಃ ||

ಪದಚ್ಛೇದಃ- ಕೃಷ್ಣವೇಂಕಟಸಂದರ್ಶೀ ದೃಷ್ಟ-
ಕೂರ್ಮಃ ಸ್ವವಾಸತಃ ಸದಾ ರಾಜಮಹೇಂದ್ರಾಖ್ಯೇ
ಗೋದಾಯಾಃ ಪುಷ್ಕರಾರ್ಥದಃ ||9||

ಅನ್ವಯಃ- ಕೃಷ್ಣವೇಂಕಟಸಂದರ್ಶೀ ದೃಷ್ಟಕೂರ್ಮಃ
ರಾಜಮಹೇಂದ್ರಾಖ್ಯೇ ಸ್ವವಾಸತಃ ಗೋದಾಯಾಃ
ಸದಾ ಪುಷ್ಕರಾರ್ಥದಃ ||9||

ಅನ್ವಯಾರ್ಥಃ- **ಕೃಷ್ಣವೇಂಕಟಸಂದರ್ಶೀ**
ಶ್ರೀಕೃಷ್ಣನನ್ನು ಮತ್ತು ಶ್ರೀನಿವಾಸನನ್ನು ಪವಾಡದ
ರೀತಿಯಲ್ಲಿ ದರ್ಶನ ಮಾಡಿಕೊಂಡಿರುವ **ದೃಷ್ಟ-**

ಕೂರ್ಮ: ಪೂರ್ವಾಶ್ರಮದಲ್ಲಿಯೇ ಸಂಸ್ಥಾನದ ಪ್ರತಿಮೆಯಾದ ಕೂರ್ಮನನ್ನು ಪಡೆದಿರುವ **ರಾಜಮಹೇಂದ್ರಾಚ್ಯೇ** ರಾಜಮಹೇಂದ್ರ ಎಂಬ ಪುರದಲ್ಲಿ **ಸ್ವವಾಸತ:** ತಮ್ಮ ನಿವಾಸದಿಂದ **ಗೋದಾಯಾ:** ಗೋದಾವರಿಗೆ **ಸದಾ** ಯಾವಾಗಲೂ **ಪುಷ್ಕರಾರ್ಥದ:** ಪುಷ್ಕರದ ಫಲವನ್ನು ನೀಡುವ ಗುರುಗಳು ಯಾವಾಗಲೂ ವಿಜಯಶಾಲಿಗಳಾಗಿ ಇರುತ್ತಾರೆ. ||9||

ತಾತ್ಪರ್ಯ - ಶ್ರೀಸತ್ಯಜ್ಞಾನತೀರ್ಥರು ತಮ್ಮ ಗುರುಗಳ ಆದೇಶದ ಮೇರೆಗೆ ಉಡುಪಿಯಾತ್ರೆ ಕೈಗೊಂಡಿದ್ದಾರೆ. ಅಲ್ಲಿಯ ಅದಮಾರು ಶ್ರೀಗಳವರು ಪರ್ಯಾಯವನ್ನು ನೆರವೇರಿಸುತ್ತಿದ್ದರು. ಶ್ರೀಮಠಕ್ಕೆ ಉಚಿತವಾದ ಮರ್ಯಾದೆಗಳನ್ನು ಮಾಡಿ ಶ್ರೀಸತ್ಯಜ್ಞಾನತೀರ್ಥರಿಗೆ ಭವ್ಯವಾದ ಸ್ವಾಗತವನ್ನು ಹೇಳಲಾಯಿತು. ನಂತರ ಭವ್ಯವಾದ ರಥೋತ್ಸವ ಪ್ರಾರಂಭವಾಯಿತು. ಆ ರಥೋತ್ಸವಕ್ಕೆ ಬರಲು ಶ್ರೀಗಳವರಿಗೆ ಆಮಂತ್ರಣ ಬರಲಿಲ್ಲ. ಹಲವರ ಮಧ್ಯಸ್ಥಿಕೆಯಲ್ಲಿ ಈ ಅಚಾತುರ್ಯ ನಡೆಯಿತು. ಆ ಸಂದರ್ಭದಲ್ಲಿ ದೊಡ್ಡದಾದ ಗಗನಚುಂಬಿಯಾದ ತೇರು ರಥಬೀದಿಯಲ್ಲಿ ನಡೆಯುತ್ತ ಬಂತು. ಹಿಂದೆ ಮುಂದೆ ಸಾವಿರಾರು ಭಕ್ತರು. ಆ ರಥ ಬಂದು ಶ್ರೀ ಉತ್ತರಾದಿಮಠದ ಎದುರಿಗೆ ನಿಂತಿತು. ಏನು ಮಾಡಿದರೂ ಸಾವಿರಾರು

ಜನರು ಎಳೆದರೂ ಒಂದು ಇಂಚು ಮುಂದೆ ಬರುತ್ತಿಲ್ಲ. ಆನೆಗಳು ತಮ್ಮ ಬಲವನ್ನು ಪ್ರಯೋಗ ಮಾಡಿದವು. ಏನಾದರೂ ಶ್ರೀಮಠದ ಮುಂದೆಯೇ ನಿಂತಿದೆ. ಒಂದು ಇಂಚೂ ಮುಂದೆ ಬರುತ್ತಿಲ್ಲ. ಪರ್ಯಾಯ ಶ್ರೀಗಳಿಗೆ ಯಾಕೆ ಹೀಗೆ? ಎಂದು ಅರ್ಥವಾಯಿತು. ಶ್ರೀಮಠದಲ್ಲಿ ಇರುವ ಶ್ರೀಗಳಿಗೆ ನಾವು ಸರಿಯಾಗಿ ಆಮಂತ್ರಣವನ್ನು ನೀಡಿಲ್ಲ. ಹೀಗಾಗಿ ಈ ಮುನಿಸನ್ನು ದೇವರು ತೋರಿಸುತ್ತಿದ್ದಾನೆ ಎಂದು ಅರ್ಥವಾಯಿತು. ಕೂಡಲೇ ಯಥೋಚಿತವಾಗಿ ಆಮಂತ್ರಣ ನೀಡಲಾಯಿತು. ಕ್ಷಣದಲ್ಲಿಯೇ ರಥಸ್ಥಾನಾದ ಶ್ರೀಹರಿಯ ದರ್ಶನ ಮಾಡಿಕೊಳ್ಳಲು ಶ್ರೀಸತ್ಯಜ್ಞಾನತೀರ್ಥರು ಧಾವಿಸಿ ಬಂದರು. ಶ್ರೀಕೃಷ್ಣನನ್ನು ಕಣ್ಣುತುಂಬ ನೋಡಿದರು. ಮನತುಂಬಿ ಆರಾಧಿಸಿದರು. ಕೂಡಲೇ ರಥವು ಮುಂದೆ ಸರಿಯಿತು. ಎಲ್ಲರಿಗೂ ಆಶ್ಚರ್ಯವಾಯಿತು. ಹೀಗೆ ಕೃಷ್ಣನ ದರ್ಶನ ಪಡೆದ ಮಹಾನುಭಾವರು ಶ್ರೀಸತ್ಯಜ್ಞಾನತೀರ್ಥರು. ಅದಮಾರು ಮಠದಿಂದ ಮುದ್ರಿತವಾದ ಪುಸ್ತಕದಲ್ಲಿಯೂ ಈ ಘಟನೆಯು ಉಲ್ಲೇಖಿತವಾಗಿದೆ.

ಶ್ರೀಗಳವರು ಯಾತ್ರಾಕ್ರಮದಿಂದ ಭೂವೈಕುಂಠವೆನಿಸಿದ ತಿರುಮಲೆಗೆ ಬಂದಿದ್ದಾರೆ. ಶ್ರೀನಿವಾಸನ ದರ್ಶನಕ್ಕಾಗಿ ದೇವಾಲಯವನ್ನು ಪ್ರವೇಶಿಸಿದ್ದಾರೆ.

ಆದರೇ ದೇವಾಲಯದ ಪ್ರಧಾನದ್ವಾರಗಳನ್ನು ಮುಚ್ಚಿದ್ದಾನೆ. ಶ್ರೀನಿವಾಸನಿಗೆ ನಾಮಧಾರಣೆಯು ನಡೆಯುವ ನಿಮಿತ್ತ ಈಗ ದರ್ಶನ ಇಲ್ಲವೆಂದು ಅಲ್ಲಿಯವರು ಹೇಳಿದರು. ಅಲ್ಲಿಯ ತನಕ ವಿಮಾನ ಶ್ರೀನಿವಾಸನ ದರ್ಶನ ಮಾಡುತ್ತಾ ಅಲ್ಲಿಯೇ ಜಪಾದಿಗಳಲ್ಲಿ ಶ್ರೀಗಳವರು ಆಸಕ್ತರಾದರು.

ಒಳಗಡೆ ವಿಚಿತ್ರವಾಯಿತು. ಶ್ರೀನಿವಾಸನಿಗೆ ನಾಮಧಾರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಚ್ಚಿದಂತೆ ಹಚ್ಚಿದಂತೆ ಆ ನಾಮ ಕೆಳಗೆ ಬೀಳುತ್ತಿದೆ. ಎಂದಿಗೂ ಹೀಗೆ ಆಗಿಯೇ ಇಲ್ಲ. ಎಲ್ಲ ಅರ್ಚಕರಿಗೂ ಹೊಸ ಅನುಭವ ಇದು. ಎಷ್ಟು ಪ್ರಯತ್ನ ಮಾಡಿದರೂ ನಾಮಧಾರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕೊನೆಗೆ ಅರ್ಥವಾಯಿತು. ಜ್ಞಾನಿಗಳಾದ ಸತ್ಯಜ್ಞಾನತೀರ್ಥರು ದರ್ಶನ ಇಲ್ಲದೇ ಇದ್ದಾರೆ. ವೈಭವದಿಂದ ಅವರನ್ನು ಕರೆತಂದರು. ಶ್ರೀನಿವಾಸನ ಮುಂದೆ ನಿಲ್ಲಿಸಿದರು. ನಾಮಧಾರಣೆ ಮಾಡಿದರು. ಕೂಡಲೇ ಶ್ರೀನಿವಾಸ ಆ ನಾಮವನ್ನು ಧರಿಸಿದ. ಹೀಗೆ ವೇಂಕಟೇಶನ ಪ್ರಸಾದಕ್ಕೆ ಪರಿಪೂರ್ಣವಾಗಿ ಪಾತ್ರರಾದರು.

ಪೂರ್ವಾಶ್ರಮದಲ್ಲಿ ನಡೆದ ವಿಚಿತ್ರವಾದ ಘಟನೆ. ಪೂರ್ವಾಶ್ರಮದಲ್ಲಿ ಕಿನ್ನಾಳ ಜಯಾಚಾರ್ಯರು

ಶ್ರೀಸತ್ಯಧೀರತೀರ್ಥರು ನೆರವೇರಿಸುತ್ತಿರುವ ಪೂಜೆಯಲ್ಲಿ ಎಡ-ಬಲಸೇವೆಯನ್ನು ಮಾಡುತ್ತಿದ್ದಾರೆ. ಸಂಸ್ಥಾನ ಪ್ರತಿಮೆಗಳನ್ನು ಭುಜಂಗಿಸುವ ಸಂದರ್ಭ. ವ್ಯಾಸಮುಷ್ಠಿಗಳ ಮೇಲೆ ಇರುವ ನಿರ್ಮಾಲ್ಯವನ್ನು ತೆಗೆದು ಜಯಾಚಾರ್ಯರ ಕೈಯಲ್ಲಿ ಹಾಕಿದರು. ನಿರ್ಮಾಲ್ಯದ ಜೊತೆ ಕೂರ್ಮಶಾಲಗ್ರಾಮವೂ ಜಯಾಚಾರ್ಯರ ಕೈಸೇರಿತು. ಜಯಾಚಾರ್ಯರಿಗೆ ಗಾಬರಿಯಾಯಿತು. ಆ ಭಯವನ್ನು ಪರಿಹರಿಸಿದರು. ಕೂರ್ಮರೂಪಿಯಾದ ಪರಮಾತ್ಮನ ಅನುಮತಿಯನ್ನು ಸ್ಮರಿಸಿಕೊಂಡರು. ಕಿನ್ನಾಳ ಜಯಾಚಾರ್ಯರಿಗೆ ಆಶ್ರಮವನ್ನು ನೀಡಿದರು. ಶ್ರೀಸತ್ಯಜ್ಞಾನತೀರ್ಥರೆಂದು ನಾಮಕರಣ ಮಾಡಿದರು. ಹೀಗೆ ವಿಚಿತ್ರವಾದ ರೀತಿಯಲ್ಲಿ ಕೂರ್ಮರೂಪಿಯಾದ ಪರಮಾತ್ಮನ ಒಲವಿಗೆ ಪಾತ್ರರಾದರು.

ಗುರು=ಬೃಹಸ್ಪತಿ ಸಿಂಹರಾಶಿಯಲ್ಲಿ ಸಂಚರಿಸುವ ಕಾಲ ಗೋದಾವರಿಗೆ ಪುಷ್ಕರ. ಹನ್ನೆರಡು ವರ್ಷಕ್ಕೆ ಒಮ್ಮೆ ಈ ಪುಷ್ಕರವು ಸಂಪ್ರಾಪ್ತವಾಗುತ್ತದೆ. ಆದರೇ ರಾಜಮಹೇಂದ್ರವರದಲ್ಲಿ ಇರುವ ಗೋದಾವರಿಗೆ ಮಾತ್ರ ನಿತ್ಯಪುಷ್ಕರ. ಸಿಂಹದಂತೆ ಶೋಭಾಯಮಾನವಾದ ರಾಜಮಹೇಂದ್ರವರದಲ್ಲಿ ಗುರು ಎನಿಸಿದ ಶ್ರೀಸತ್ಯಜ್ಞಾನತೀರ್ಥರ ಸಂಚಾರ. ಅಲ್ಲಿಯೇ ಆವಾಸ.

ಶ್ರೀಸತ್ಯಜ್ಞಾನಗುರುಸ್ತುತಿ:

ಹೀಗಾಗಿ ಇಲ್ಲಿಯ ಗೋದಾವರಿಗೆ ನಿತ್ಯಪುಷ್ಕರ. ಈ ಸುಯೋಗವನ್ನು ಕಲ್ಪಿಸಿದ ಗುರು ಶ್ರೀಸತ್ಯಜ್ಞಾನ-ತೀರ್ಥರು. ಅಂಥ ಮಹಾನುಭಾವರ ಸ್ಮರಣೆಯನ್ನು ಸದಾ ಮಾಡುತ್ತೇನೆ.

ಜ್ಞಾನಭಕ್ತಿವಿರಕ್ತಾದೇರಾಲಯೋ ವಿದುಷಾಂ ವರಃ |

ಧ್ಯಾನತೀರ್ಥಸುಪೂಜ್ಯಃ ಅಸೌ ಭಕ್ತಾಭೀಷ್ಟಫಲಪ್ರದಃ ||

ಪದಚ್ಛೇದಃ- ಜ್ಞಾನಭಕ್ತಿವಿರಕ್ತಾದೇಃ ಆಲಯಃ ವಿದುಷಾಂ ವರಃ ಧ್ಯಾನತೀರ್ಥಸುಪೂಜ್ಯಃ ಅಸೌ ಭಕ್ತಾಭೀಷ್ಟಫಲಪ್ರದಃ ||10||

ಅನ್ವಯಃ- ಜ್ಞಾನಭಕ್ತಿವಿರಕ್ತಾದೇಃ ಆಲಯಃ ವಿದುಷಾಂ ವರಃ ಧ್ಯಾನತೀರ್ಥಸುಪೂಜ್ಯಃ ಅಸೌ ಭಕ್ತಾಭೀಷ್ಟಫಲಪ್ರದಃ ||10||

ಅನ್ವಯಾರ್ಥಃ- ಜ್ಞಾನಭಕ್ತಿವಿರಕ್ತಾದೇಃ ಜ್ಞಾನಭಕ್ತಿ ವೈರಾಗ್ಯ ಮುಂತಾದವುಗಳಿಗೆ ಆಲಯಃ ಆಶ್ರಯವಾಗಿರುವ ವಿದುಷಾಂ ವರಃ ವಿದ್ವಾಂಸರಲ್ಲಿ ಶ್ರೇಷ್ಠರಾದ ಧ್ಯಾನತೀರ್ಥಸುಪೂಜ್ಯಃ ಶ್ರೀಸತ್ಯ-ಧ್ಯಾನತೀರ್ಥರಿಂದ ಚೆನ್ನಾಗಿ ಪೂಜಿತರಾದ ಅಸೌ ಈ ಸತ್ಯಜ್ಞಾನತೀರ್ಥರು ಭಕ್ತಾಭೀಷ್ಟಫಲಪ್ರದಃ ಭಕ್ತರ ಅಭೀಷ್ಟಗಳನ್ನು ಪೂರೈಸುತ್ತಾರೆ. ||10||

ತಾತ್ಪರ್ಯ - ಜ್ಞಾನ - ಭಕ್ತಿ - ವಿರಕ್ತಿ ಮುಂತಾದ ಸಹಸ್ರಾರು ಗುಣಗಳಿಗೆ ಶ್ರೀಸತ್ಯಜ್ಞಾನತೀರ್ಥರು ಆಶ್ರಯರಾಗಿದ್ದಾರೆ. ಅನ್ನದಾನ ಜ್ಞಾನದಾನ ಮುಂತಾದವುಗಳನ್ನು ಮಾಡುತ್ತಾ ಎಲ್ಲ ವಿದ್ವಾಂಸರಿಗೆ ಆಧಾರವಾಗಿದ್ದಾರೆ. ಎಲ್ಲ ವಿಪ್ರರಿಗೂ ತಾವೇ ಸ್ವಯಂ ವರವಾಗಿದ್ದಾರೆ. ಎಲ್ಲರಿಗಿಂತಲೂ ಶ್ರೇಷ್ಠರಾಗಿದ್ದಾರೆ. ಶ್ರೀಸತ್ಯಧ್ಯಾನತೀರ್ಥರಿಂದ ಸದಾ ಪೂಜ್ಯರಾಗಿದ್ದಾರೆ. ಭಕ್ತರ ಅಭೀಷ್ಟಗಳನ್ನು ಸದಾ ಪೂರೈಸುತ್ತಾ ಅದ್ಯಾಪಿ ಗೋದಾವರೀ ತೀರದ ಶ್ರೀರಾಜಮಹೇಂದ್ರವರ- ದಲ್ಲಿಯ ವೃಂದಾವನದಲ್ಲಿ ನೆಲೆಸಿದ್ದಾರೆ. ಅಂಥ ಗುರುವರ್ಯರಿಗೆ ಅನಂತ ಶಿರಸಾಷ್ಟಾಂಗ ನಮಸ್ಕಾರಗಳನ್ನು ಸಮರ್ಪಿಸುತ್ತೇನೆ.

|| ಇತಿ ಶ್ರೀಸತ್ಯಜ್ಞಾನಸ್ತುತಿಸಂಗ್ರಹಃ ||